



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 14 | 10 ಜುಲೈ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಜುಲೈ 23ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ

ನವದೆಹಲಿ : ದೇಶದಲ್ಲಿ 18ನೇ ಲೋಕಸಭೆ ರಚನೆಯಾಗಿ ನೂತನ ಕೇಂದ್ರ ಸರ್ಕಾರವು ತನ್ನ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ವಾಸ್ತವವಾಗಿ, 18ನೇ ಲೋಕಸಭೆಯ ಮೊದಲ ಅಧಿವೇಶನ ಮುಗಿದಿದೆ. ಈಗ ಎಲ್ಲರ ಕಣ್ಣು ಬಜೆಟ್ ಅಧಿವೇಶನದತ್ತ ನೆಟ್ಟಿದೆ. ಜುಲೈ 22ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ.

ಪ್ರಸ್ತುತ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ತೆರಿಗೆದಾರರಿಗೆ ಕೆಲವು ಪ್ರಯೋಜನಗಳನ್ನು ಘೋಷಿಸಬಹುದು ಎಂದು ಬಹಳಷ್ಟು ನಿರೀಕ್ಷೆ ಮತ್ತು ಊಹಾಪೋಹಗಳಿವೆ. ಕೇಂದ್ರ ಸರ್ಕಾರವು ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣ ವಸತಿಗಾಗಿ ರಾಜ್ಯ ಸಬ್ಸಿಡಿಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 50 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಅಮೇರಿಕನ್ ಡಾಲರ್ ಅನ್ನು ಮೀರುತ್ತದೆ ಎಂದು ಹೇಳಲಾಗಿದೆ. ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಾರಿಯ ಬಜೆಟ್‌ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ. ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಅನಾವರಣಗೊಳ್ಳಲಿವೆ ಎಂದು ಹೇಳಿದ್ದರು.

ಈ ವರ್ಷ ಫೆಬ್ರವರಿ 1, 2024 ರಂದು ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಂತರ



ಬಜೆಟ್ ಅನ್ನು ಮಂಡಿಸಲಾಯಿತು. ಆದರೆ ಇದೀಗ ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಬಜೆಟ್ ಮಂಡನೆಯೊಂದಿಗೆ ಹಾಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಿಶಿಷ್ಟ ದಾಖಲೆ ದಾಖಲಾಗಲಿದೆ.

ಏಕೆಂದರೆ, ಈ ಮೂಲಕ ಸತತ ಏಳು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಮೊರಾರ್ಜಿ ದೇಸಾಯಿಯವರು ಅವರು ಸತತ ಆರು ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರು.

ಜಿಎಸ್‌ಟಿಗೆ 7 ವರ್ಷ : ಜೂನ್ ತಿಂಗಳಲ್ಲಿ ರೂ. 1.74 ಲಕ್ಷ ಕೋಟಿ ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್-ಜೂನ್) ಇದುವರೆಗೆ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 5.57 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ಮೂಲಗಳು ತಿಳಿಸಿವೆ

ನವದೆಹಲಿ : ಜಿಎಸ್‌ಟಿ ಜಾರಿಗೆ ಬಂದು 7 ವರ್ಷ ತುಂಬಿದೆ. ಈ ಮಧ್ಯೆ ಜೂನ್ ತಿಂಗಳಲ್ಲಿ ದೇಶದ ಜಿಎಸ್‌ಟಿ ಸಂಗ್ರಹ 1.74 ಲಕ್ಷ ಕೋಟಿ ರೂಪಾಯಿ ಆಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.8ಕ್ಕೂ ಹೆಚ್ಚು ಏರಿಕೆಯಾಗಿದೆ. ಆದರೆ, ಮಾಸಿಕ ಜಿಎಸ್‌ಟಿ ಸಂಗ್ರಹದ ಅಂಕಿಅಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದನ್ನು ಸರ್ಕಾರ ನಿಲ್ಲಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹ : ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್-ಜೂನ್) ಇದುವರೆಗೆ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 5.57 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಂಟೆಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಇತ್ಯರ್ಥವು ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಅಡಿಯಲ್ಲಿ ರೂ 39,586 ಕೋಟಿ ಮತ್ತು ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಮುಖ್ಯಸ್ಥರ ಅಡಿಯಲ್ಲಿ ರೂ 33,548 ಕೋಟಿ. ಈ ವರ್ಷದ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂಪಾಯಿ ಆಗಿದೆ.



ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಹಾಗೂ ಜನರ ಬವಣೆ

ಹೊಸ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಅಂದರೆ ಜಿಎಸ್‌ಟಿಯನ್ನು 2017ರ ಜುಲೈ 1 ರಂದು ಜಾರಿಗೆ ತರಲಾಗಿತ್ತು. ಜಾರಿಗೊಳಿಸಿದ ಸಂದರ್ಭದಲ್ಲಿ ಇದನ್ನು ತೆರಿಗೆ ಇತಿಹಾಸದಲ್ಲೇ ಪ್ರಮುಖ ಆರ್ಥಿಕ ಸುಧಾರಣೆಗೆ ಹಾಗೂ ಮಹಾನ್ ಸಾಧನೆ ಎಂದು ಬಣ್ಣಿಸಲಾಗಿತ್ತು.

ಸ್ವಾತಂತ್ರ್ಯೋತ್ತರದಲ್ಲಿ ದೇಶ ಅತಿದೊಡ್ಡ ತೆರಿಗೆ ಸುಧಾರಣಾ ವ್ಯವಸ್ಥೆಗೆ ತೆರೆದುಕೊಂಡಿದೆ. ಒಂದು ದೇಶ-ಒಂದೇ ತೆರಿಗೆ ವ್ಯವಸ್ಥೆಯ ಮೂಲಕ ದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಳ್ಳಲಿದೆ. ಹೊಸ ತೆರಿಗೆ ಜಾರಿಯಿಂದ ಜಿಡಿಪಿಯು ಹೆಚ್ಚಾಗಲಿದೆ. ಎಲ್ಲ ಬಗೆಯ ಉತ್ಪಾದಕರಿಗೂ, ಗ್ರಾಹಕರಿಗೂ ಇದರಿಂದ ಲಾಭವಾಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಬಗೆಯ ತೆರಿಗೆ ವಂಚನೆಗೂ ಸಾಧ್ಯವಿಲ್ಲ ಎಂದು ಹೆಮ್ಮೆಯಿಂದ ಹೇಳಲಾಗಿತ್ತು.

ಹೀಗೆ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆಗೆ ಇದೀಗ ಏಳು ವರ್ಷಗಳಾಗಿವೆ. ಆದರೆ ಇಂದಿಗೂ ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಿಲ್ಲವಾಗಿದೆ. ತೆರಿಗೆ ವಂಚಕರು ನಕಲಿ ಇನ್ವಾಯ್ಸ್ ಸೃಷ್ಟಿಸಿ, ಜಿಎಸ್‌ಟಿ ಇನ್ವುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ಎಸಗುವ ಪ್ರಕರಣಗಳು ಹೆಚ್ಚುತ್ತಲೇಇದೆ. ಈ ಬಗೆಯ ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷವೊಂದರಲ್ಲೇ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯ ರೂ.1.98 ಲಕ್ಷ ಕೋಟಿ ತೆರಿಗೆ ವಂಚನೆ ಪತ್ತೆ ಹಚ್ಚಿ ಕೃತ್ಯದಲ್ಲಿ ಭಾಗಿಯಾದ 140 ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಇನ್ನೊಂದೆಡೆ ತೆರಿಗೆ ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಜಿಎಸ್‌ಟಿ ಮೇಲ್ಮನವಿ ಪ್ರಧಾನ ಪೀಠ ಹಾಗೂ ರಾಜ್ಯಗಳ ಮಟ್ಟದಲ್ಲಿ ನ್ಯಾಯ ಮಂಡಳಿಯ ಪೀಠಗಳ ರಚನೆಗೆ ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಿದೆಯಾದರೂ ಈ ಪೀಠಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸಾಲದೆಂಬಂತೆ ಜಿಎಸ್‌ಟಿ ತೆರಿಗೆ ಪಾವತಿಯಲ್ಲಿನ ಇರುವ ತಾಂತ್ರಿಕ ದೋಷಗಳು, ಮರುಪಾವತಿಯಲ್ಲಿ ವಿಳಂಬಗಳು ಇತ್ಯಾದಿ ಸಮಸ್ಯೆಗಳು ಇಂದಿಗೂ ಇದೆ. ಅಲ್ಲದೆ ಕಳೆದ 7 ವರ್ಷಗಳಲ್ಲಿ ಜಿಎಸ್‌ಟಿಯಿಂದಾಗಿ ಉತ್ಪಾದನಾ ವಲಯ ಸೇರಿದಂತೆ ಇತರ ಎಲ್ಲಾ ವಲಯಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿರುವುದು ಕಾಣುತ್ತಿದ್ದೇವೆ.

ನಮ್ಮ ದೇಶದ ಆರ್ಥಿಕತೆಯಲ್ಲಿ ಸೇವಾ ವಲಯದ ಪಾಲು ಶೇ.57ರಷ್ಟಿರುವಾಗ ತೆರಿಗೆ ದರ ಹೆಚ್ಚಳದಿಂದ 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಸರ್ಕಾರದ ನಿರೀಕ್ಷೆಯಾದ ರೂ.150 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಬೇಕಿದ್ದರೇ, ಜನಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ. ಇದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.

ಈ ತೆರಿಗೆ ಜಾರಿಯಾದ ದಿನದಿಂದ ಸೇವಾ ವಲಯ ತತ್ತರಿಸಿ ಹೋಗಿದೆ. ಮೊದಲೇ ನಾನಾ ಸಂಕಷ್ಟದಿಂದ ಹೈರಾಣಾಗಿರುವ ಜನರು, ಕಳೆದ ಏಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವ ತೆರಿಗೆಯಿಂದಾಗಿ, ಜನಸಾಮಾನ್ಯರು ಉಣ್ಣುವ ಅನ್ನದಿಂದ ಕುಡಿಯುವ ಕಾಫಿ, ಚಹಾಗೂ ತೆರಿಗೆ ತೆತ್ತು ತೆತ್ತು ಬಸವಳಿದು ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜನರ ಮೇಲಿನ ತೆರಿಗೆಯ ಹೊರೆ ಇಳಿಸಲೆಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ

ಕೇಂದ್ರ ಬಜೆಟ್ : ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ

ಬೆಂಗಳೂರು : ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಮೇಲ್ಪಂಡೆ ಯೋಜನೆಗೆ ಈ ಹಿಂದೆ ಬಜೆಟ್‌ನಲ್ಲಿ ಘೋಷಿಸಿರುವ ರೂ.5,300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮತ್ತೆ ಮನವಿ ಮಾಡಿಕೊಂಡಿದೆ.

ಸರ್ಕಾರದ ಮನವಿ ಇಂತಿದೆ...

- ಮನವಿಯಲ್ಲಿ ಭದ್ರಾ ಮೇಲ್ಪಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ ರೂ. 5300 ಕೋಟಿ ನೆರವನ್ನು ಬಿಡುಗಡೆ ಮಾಡಿ ಮತ್ತು ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ.
- ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ ರೂ. 11495 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ.
- ಸೆಸ್‌ಗಳು ಮತ್ತು (ಹೆಚ್ಚುವರಿ ಶುಲ್ಕ) ಸರ್‌ಚಾರ್ಜ್‌ಗಳನ್ನು ವಿಭಾಗಿಸಬಹುದಾದ ಪೂಲ್‌ಗೆ ಸೇರಿಸಿ ಇದರಿಂದ ರಾಜ್ಯಗಳು ಕೇಂದ್ರ ತೆರಿಗೆಗಳಲ್ಲಿ ತಮ್ಮ ಸರಿಯಾದ ಪಾಲನ್ನು ಪಡೆಯಬಹುದು.
- ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಎಸ್ಪಿ ಪ್ರಾಜೆಕ್ಟ್ ಅನ್ನು ಘೋಷಿಸಿ.
- ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನವನ್ನು ಹೆಚ್ಚಿಸಿ.
- ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಭಾರತ ಸರ್ಕಾರದ ಪಾಲನ್ನು ನಗರ ಪ್ರದೇಶದಲ್ಲಿ ರೂ. 1.5 ರಿಂದ 5 ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ. 1.2 ರಿಂದ ರೂ. 3 ಲಕ್ಷಕ್ಕೆ ಹೆಚ್ಚಿಸಿ.
- ರಾಯಚೂರಿಗೆ ಎಐಐಎಂಎಸ್ ಘೋಷಿಸುವಂತೆ ಮನವಿ ಸಲ್ಲಿಸಲಾಗಿದೆ.

ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವರವಾದ ಟಿಪ್ಪಣಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ.

ಬೆಳಗಾವಿಯಲ್ಲಿ ದಿನಾಂಕ : 20.07.2024ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಅದರಲ್ಲಿಯೂ ಹೊಸದಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ : 20.07.2024 ರಂದು ಹೊಟೇಲ್ ಆದರ್ಶ ಪ್ಯಾಲೇಸ್, ಕಾಲೇಜು ರಸ್ತೆ, ಬೆಳಗಾವಿ - 590001 ಇಲ್ಲಿ ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ನಿರ್ದೇಶನಗಳು / ಮಾರ್ಗಸೂಚಿಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಜವಾಬ್ದಾರಿ ಹಾಗೂ ಕರ್ತವ್ಯಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಇತ್ತೀಚಿನ ಬ್ಯಾಂಕಿಂಗ್ ತಂತ್ರಜ್ಞಾನಗಳ ಅಳವಡಿಕೆ, ಪಟ್ಟಣ

ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ಅಭಿವೃದ್ಧಿಯ ಮಾರ್ಗೋಪಾಯ ವಿಷಯಗಳ ಕುರಿತು ನುರಿತ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ : 20.07.2024ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

ಈ ಸದರಿ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ : 16.07.2024 ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ವಿಚಾರ ಸಂಕಿರಣದಲ್ಲಿ ತಾವುಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಕೋರಿರುತ್ತಾರೆ.

11ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಅರ್ಜಿ ಆಹ್ವಾನದ ದಿನಾಂಕ ವಿಸ್ತರಣೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಪ್ರಾರಂಭಿಸಿರುತ್ತದೆ.

ಈಗಾಗಲೇ 10ನೇ ಬ್ಯಾಚಿನ ಪರೀಕ್ಷೆಯು ಸದ್ಯದಲ್ಲಿಯೇ ನಡೆಯಲಿದ್ದು, ಈಗ 11ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ.

ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.4500 + (ಜಿಎಸ್‌ಟಿ) 810. ಒಟ್ಟು ರೂ.5310/-ಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ನಮೂನೆಯನ್ನು ಮಹಾಮಂಡಳದ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಲು ಕೊನೆಯ ದಿನಾಂಕ : 31.07.2024 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳ ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕ ಅಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಎಸ್ಟಿಪ್ರಿಮರಿ ಡೀಲರ್ ಅಮಿಟೆಡ್ ನವರು ದಿನಾಂಕ : 27.07.2024ರಂದು ಹೊಸಪೇಟೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಸಮ್ಮೇಳನ ಆಯೋಜಿಸಿದ್ದಾರೆ

ದಿನಾಂಕ : 27.07.2024ರಂದು ಪಟ್ಟಣ ಸಹಕಾರ ಬ್ಯಾಂಕುಗಳ ಸಮ್ಮೇಳನವನ್ನು ಎಸ್ಟಿಪ್ರಿಮರಿ ಡೀಲರ್ ಲಿಮಿಟೆಡ್‌ನವರು ಹೊಸಪೇಟೆಯ ಹೊಟೇಲ್ ಮಲ್ಲಿಗೆ ಪ್ರೆವೇಟ್ ಲಿ., ಜಿ.ಎನ್. ರಸ್ತೆ, ಹೊಸಪೇಟೆ, ವಿಜಯನಗರ ಜಿಲ್ಲೆ - 583201 ಇಲ್ಲಿ ಏರ್ಪಡಿಸಿರುತ್ತಾರೆ. ಈ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ವಲಯದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ ವಿಜಯನಗರ ಜಿಲ್ಲೆಗಳು ಹಾಗೂ ಹತ್ತಿರದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಕೋರಿರುತ್ತಾರೆ.



ಶ್ರೀ ತ್ಯಾಗರಾಜ

ಕೋ-ಆಪರೇಟಿವ್ ಬ್ಯಾಂಕ್‌ನ

14ನೇ ಶಾಖೆ ಆರಂಭ

ಬೆಂಗಳೂರು : ಪೀಣ್ಯ ಎರಡನೇ ಹಂತದ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ನ 14ನೇ ಶಾಖೆಯನ್ನು ಶಾಸಕ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಕೆ.ಜಿ. ರಾಮೇಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಶ್ರೀರಾಮ್, ವ್ಯವಸ್ಥಾಪಕ ಅಶೋಕ್, ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮೀಕಾಂತ ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗರುಡಪ್ಪ ಎಸ್. ವಾಸುದೇವ್ ಹಾಗೂ ಬ್ಯಾಂಕಿನ ನಿರ್ದೇಶಕರು ಹಾಜರಿದ್ದರು.



ದಿ ಗ್ರೈನ್ ಮರ್ಚೆಂಟ್ಸ್

ಕೋ-ಆಪರೇಟಿವ್ ಬ್ಯಾಂಕ್ ನಿ.,

ಬೆಂಗಳೂರು : ಎಸ್.ಆರ್. ಆನಂದ

ರವರ ಬೀಳ್ಕೊಡುಗೆ ಸಮಾರಂಭ



ಬೆಂಗಳೂರು : ದಿ ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿ. ಬೆಂಗಳೂರು ಇದರ ಕಾರ್ಯದರ್ಶಿ(ಪ್ರ)ಯಾಗಿದ್ದ ಶ್ರೀ ಎಸ್.ಆರ್. ಆನಂದ ರವರು ದಿನಾಂಕ : 31.03.2024ರಂದು 28 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರನ್ನು ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಮಕ್ಷಮ ಇತ್ತೀಚೆಗೆ ಬೀಳ್ಕೊಡಲಾಯಿತು.

ಅರ್ನಬ್ ಕುಮಾರ್ ಚೌಧರಿ ಆರ್‌ಬಿಐನ

ಹೊಸ ಕಾರ್ಯನಿರ್ವಾಹಕ ನಿರ್ದೇಶಕ

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಬ್ ಕುಮಾರ್ ಚೌಧರಿ ಅವರು ನೇಮಕಗೊಂಡಿದ್ದಾರೆ.

ಡಿಬಿಸಿಜಿಸಿ ಸೇರಿದಂತೆ ಮೂರು ವಿಭಾಗಗಳನ್ನು ಚೌಧರಿ ನೋಡಿಕೊಳ್ಳಲಿದ್ದಾರೆ. ಸದ್ಯ ಇವರು ಬ್ಯಾಂಕ್‌ನ ಮೇಲ್ವಿಚಾರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಕಾರ್ಯನಿರ್ವಾಹಕ ನಿರ್ದೇಶಕರಾಗಿ ಚೌಧರಿ ಅವರು ಠೇವಣಿ ವಿಮೆ, ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಬಿಸಿಜಿಸಿ) ಹಾಗೂ ಅಂತರ ರಾಷ್ಟ್ರೀಯ ವಿಭಾಗವನ್ನು ನಿರ್ವಹಿಸಲಿದ್ದಾರೆ' ಎಂದು ಆರ್‌ಬಿಐ ಪ್ರಕಟಣೆ ಹೇಳಿದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಚೌಧರಿ ಅವರು ಅರ್ಥಶಾಸ್ತ್ರ ಪದವೀಧರರು. ಇದರೊಂದಿಗೆ ಐಐಬಿಎಫ್‌ನ ಪ್ರಮಾಣಪತ್ರವನ್ನೂ ಹೊಂದಿದ್ದಾರೆ.

ಆರ್‌ಬಿಐನಲ್ಲಿ ಮೂರು ದಶಕಗಳ ವೃತ್ತಿ ಅನುಭವ ಹೊಂದಿದ್ದಾರೆ. ಹಣಕಾಸು ವಿಭಾಗದ ಮೇಲ್ವಿಚಾರಣೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.



ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಶ್ರೀ ಎಸ್.ಕೆ. ಮರಿಯಪ್ಪ

ನಿರ್ದೇಶಕರಾಗಿ ಆಯ್ಕೆ

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿ., ಶಿವಮೊಗ್ಗ ಇದಕ್ಕೆ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಸ್.ಕೆ. ಮರಿಯಪ್ಪನವರು ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಎಸ್.ಕೆ. ಮರಿಯಪ್ಪನವರಿಗೆ ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಸಂಗ್ರಹಕಾರರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.



ತೆರಿಗೆ ರಿಟರ್ನ್ಸ್ : ಜುಲೈ 31 ಕೊನೆ ದಿನ

ಪ್ರತಿ ವರ್ಷವೂ ಜುಲೈ ತಿಂಗಳು ಬಂದ ತಕ್ಷಣವೇ ವೈಯಕ್ತಿಕ ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಬಂದಿದೆ ಎಂದರ್ಥ. ಈ ಬಾರಿಯೂ ಜುಲೈ 31ಕ್ಕೆ ಅಂತಹ ಗಡುವು ಸಮೀಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ತೆರಿಗೆ ನಿಯಮಾವಳಿಗಳು ಬದಲಾಗುತ್ತಿವೆ. ಇದರಿಂದ ತೆರಿಗೆದಾರರಿಗೆ ಸಕಾಲದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸವಾಲಾಗುತ್ತಿದೆ.



ಮತ್ತೊಂದೆಡೆ ಯಾವ ಫಾರಂ ಆಯ್ಕೆ ಮಾಡಬೇಕು, ಯಾವಾಗ ರಿಟರ್ನ್ಸ್ ಸಲ್ಲಿಸಬೇಕು, ಒಂದು ವೇಳೆ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಆತಂಕವೂ ಕಾಡುವುದು ಸಹಜ.

ಯಾರ್ಯಾರು ರಿಟರ್ನ್ಸ್ ಸಲ್ಲಿಸಬೇಕು? : ತೆರಿಗೆದಾರರ ವಯಸ್ಸು, ವೈಯಕ್ತಿಕ ಆದಾಯ ಹಾಗೂ ಅವರು ಆಯ್ಕೆ ಮಾಡುವ ತೆರಿಗೆ ಪದ್ಧತಿಗೆ ಅನುಗುಣವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದು ನಿರ್ಣಯವಾಗುತ್ತದೆ. ಈ ಕೆಳಗೆ ನೀಡಿರುವ ಮಿತಿ ದಾಟಿ ತೆರಿಗೆ ಆದಾಯ ಹೊಂದಿರುವವರು ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ.

ಈ ವಹಿವಾಟಿಗೂ ಸಲ್ಲಿಕೆ ಕಡ್ಡಾಯ : ವೈಯಕ್ತಿಕ ತೆರಿಗೆದಾರರು ಈ ಮೇಲಿನ ಆದಾಯ ಮಿತಿಯ ಪರಿಗಣನೆ ಇಲ್ಲದೆ ಯಾವುದೇ ಆರ್ಥಿಕ ವರ್ಷದಲ್ಲಿ ಈ ಕೆಳಗಿನ ಹಣಕಾಸು ವ್ಯವಹಾರ ಹೊಂದಿದ್ದ ಸಂದರ್ಭದಲ್ಲಿ ಕಡ್ಡಾಯವಾಗಿ ರಿಟರ್ನ್ಸ್ ಸಲ್ಲಿಸಬೇಕಿದೆ.

- * ಚಾಲ್ತಿ ಖಾತೆಯಲ್ಲಿ ಒಟ್ಟಾರೆ ರೂ. 1 ಕೋಟಿಗೂ ಹೆಚ್ಚು ಮೊತ್ತ ಜಮೆ.
- * ವಾರ್ಷಿಕವಾಗಿ ರೂ. 1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿ.
- * ವಿದೇಶ ಪ್ರಯಾಣಕ್ಕೆ ಸಂಬಂಧಿಸಿ ಸ್ವಂತ ಪ್ರಯಾಣಕ್ಕೆ ಅಥವಾ ಇತರರ ಪ್ರಯಾಣಕ್ಕೆ ರೂ. 2 ಲಕ್ಷಕ್ಕಿಂತ ಹೆಚ್ಚು ವ್ಯಯಿಸುವುದು.
- * ರೂ.60 ಲಕ್ಷಕ್ಕೂ ಹೆಚ್ಚು ವ್ಯಾಪಾರ ವಹಿವಾಟು.
- * ನಿರ್ದಿಷ್ಟ ಸ್ಥಳದೊಳಗೆ ಹೊಂದಿದ್ದು 10ಕ್ಕೂ ಅಧಿಕ ವಹಿವಾಟು, ಗಳಿಕೆ ಪಡೆದವರು.
- * ಉಳಿತಾಯ ಖಾತೆಯಲ್ಲಿ ರೂ. 50 ಲಕ್ಷಕ್ಕೂ ಹೆಚ್ಚು ಜಮೆ.
- * ಆರ್ಥಿಕ ವರ್ಷದಲ್ಲಿ ರೂ. 25,000ಕ್ಕೂ (ಹಿರಿಯ ನಾಗರಿಕರಿಗೆ ರೂ. 50,000) ಹೆಚ್ಚಿನ ಮೊತ್ತದ ತೆರಿಗೆ ಕಡಿತ -ಇಂತಹ ಹಣಕಾಸು ವ್ಯವಹಾರ ನಡೆಸಿದ್ದರೆ ರಿಟರ್ನ್ಸ್ ಸಲ್ಲಿಸಬೇಕಿದೆ.

ರಿಟರ್ನ್ಸ್ ಸಲ್ಲಿಸದಿದ್ದರೆ ದಂಡ ಎಷ್ಟು? : ಆಯಾ ವರ್ಷಕ್ಕೆ ಸಂಬಂಧಿಸಿದ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆಯ ಸೆಕ್ಷನ್ 139(1)ರ ಅನ್ವಯ ಜುಲೈ 31ರೊಳಗೆ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಈ ಗಡುವು ಮೀರಿ ರಿಟರ್ನ್ಸ್ ಸಲ್ಲಿಸುವುದಿದ್ದರೆ ಸೆಕ್ಷನ್ 234ಎಫ್ ಅಡಿ ಉಲ್ಲೇಖಿಸಿದಂತೆ ರೂ. 5,000 ದಂಡ ಪಾವತಿಸಬೇಕಾಗುತ್ತದೆ. ಆದರೆ, ರೂ. 5 ಲಕ್ಷಕ್ಕೂ ಕಡಿಮೆ ತೆರಿಗೆ ಆದಾಯ ಇರುವ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು ರೂ. 1,000ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಈ ದಂಡ ಪಾವತಿಸಿ ತಮಗೆ ಬೇಕಾದ ಸಮಯಕ್ಕೆ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ. ಆರ್ಥಿಕ ವರ್ಷ ಕೊನೆಗೊಂಡ ನಂತರ 9 ತಿಂಗಳೊಳಗೆ ಅಂದರೆ 2023-24ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದ ರಿಟರ್ನ್ಸ್‌ಗಳನ್ನು ಪ್ರಸಕ್ತ ವರ್ಷದ ಡಿಸೆಂಬರ್ 31ರೊಳಗೆ ಸಲ್ಲಿಸಲು ಅವಕಾಶ ಇರುತ್ತದೆ.

ಅಲ್ಲದೆ, ಸೆಕ್ಷನ್ 139(8ಎ) ಅಡಿ ಹಿಂದಿನ ವರ್ಷಕ್ಕೆ ಸಂಬಂಧಿಸಿದ ರಿಟರ್ನ್ಸ್ ಸಲ್ಲಿಸದೆ ಇದ್ದರೆ ಅಥವಾ ಸರಿಯಾಗಿ ಆದಾಯ ಘೋಷಿಸದ ಪರಿಣಾಮ ತೆರಿಗೆಯು ಕಡಿಮೆ ಪಾವತಿ ಆಗಿದ್ದರೆ ನವೀಕೃತ ರಿಟರ್ನ್ಸ್ ಸಲ್ಲಿಸಲು ಆರ್ಥಿಕ ವರ್ಷದಿಂದ ಮೂರು ವರ್ಷದ ಕಾಲ ಮಿತಿ ಇರುತ್ತದೆ. ಆದರೆ, ಇದಕ್ಕೆ

ಅನ್ವಯವಾಗುವ ತೆರಿಗೆ, ಬಡ್ಡಿ ಸೇರಿ ಶೇ. 25ರಿಂದ 50ರಷ್ಟು ಹೆಚ್ಚುವರಿ ದಂಡ ತೆರಬೇಕಾಗುತ್ತದೆ.

ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ?

ಸಕಾಲದಲ್ಲಿ ರಿಟರ್ನ್ಸ್ ಸಲ್ಲಿಸದಿದ್ದರೆ ದಂಡವಲ್ಲದೆ ಇತರೆ ಕೆಲವು ಅಡ್ಡ ತೊಡಕುಗಳು ಎದುರಾಗುತ್ತವೆ. ಬ್ಯಾಂಕ್‌ಗಳಿಗೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ ಇತ್ತೀಚಿನ ಮೂರು ವರ್ಷಗಳ ಐಟಿಆರ್ ನೀಡುವಂತೆ ಕೇಳಲಾಗುತ್ತದೆ. ಒಂದು

ವೇಳೆ ರಿಫಂಡ್ ಪಡೆಯುವುದಿದ್ದರೆ ರಿಟರ್ನ್ಸ್ ಸಲ್ಲಿಸದೆ ಹಿಂಪಡೆಯುವ ಅವಕಾಶ ಇರುವುದಿಲ್ಲ. ಸಮಯದ ಮಿತಿಯು ಕಳೆದ ಮೇಲೆ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಯಾವುದೇ ವೈಯಕ್ತಿಕ ವ್ಯಾಪಾರ ವಹಿವಾಟಿನಲ್ಲಿ ನಷ್ಟವಾದ ಸಂದರ್ಭದಲ್ಲಿ ರಿಟರ್ನ್ಸ್ ಸಲ್ಲಿಸದೆ ನಷ್ಟವನ್ನು ಮುಂದಿನ ವರ್ಷಗಳಿಗೆ ಮುಂದೂಡುವ ಅವಕಾಶವೂ ಇರುವುದಿಲ್ಲ. ನಾವು ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆಗೆ ಹೇಗೆ ಮಾಹಿತಿ ಗೊತ್ತಾಗಲಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಇದಕ್ಕಾಗಿಯೇ ಇಲಾಖೆಯು 'ನಾನ್-ಫೈಲರ್ಸ್ ಮಾನಿಟರಿಂಗ್ ಸಿಸ್ಟಂ' ಅನ್ನು ಅಳವಡಿಸಿಕೊಂಡಿದೆ. ಇದು ಆಂತರಿಕ ಮಾಹಿತಿ ಮತ್ತು ಹೊರ ವ್ಯವಹಾರದ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸುತ್ತದೆ.

ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವವರ ಬಗೆಗಿನ ದತ್ತಾಂಶವನ್ನು ಇಲಾಖೆಗೆ ರವಾನಿಸುತ್ತದೆ. ಈ ಮಾಹಿತಿ ಆಧಾರದ ಮೇಲೆ ನೋಟೀಸ್ ಬರುವ ಸಾಧ್ಯತೆಗಳಿವೆ. ಅದೇ ರೀತಿ ತೆರಿಗೆ ರಿಫಂಡ್ ಪಡೆಯುವ ವ್ಯಕ್ತಿಗಳ ಉದ್ದೇಶದಿಂದ ಇರುವ ಎಲ್ಲಾ ರಿಯಾಯಿತಿಗಳನ್ನು ರಿಟರ್ನ್ಸ್‌ನಲ್ಲಿ ತುಂಬುವ ಪ್ರಯತ್ನವೂ ಮುಂದೆ ಸಮಸ್ಯೆಗೆ ಕಾರಣವಾಗಲಿದೆ.

ಯಾವ ಜಾಗರೂಕತೆ ವಹಿಸಬೇಕು? : ಬಹುತೇಕ ಸಂದರ್ಭದಲ್ಲಿ ನಮಗೆ ಅರಿವಿಲ್ಲದೆ ಬ್ಯಾಂಕ್ ಬಡ್ಡಿ, ಡಿವಿಡೆಂಡ್, ತೆರಿಗೆ ರಿಫಂಡ್ ಮೇಲಿನ ಬಡ್ಡಿ ಇತ್ಯಾದಿ ತೆರಿಗೆಗೊಳಪಡುವ ಆದಾಯವು ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ. ಕೊನೆ ಹಂತದಲ್ಲಿ ಈ ಮಾಹಿತಿಯನ್ನು ಕ್ರೋಡೀಕರಿಸುವುದು ತ್ರಾಸದಾಯಕವಾಗಲಿದೆ. ಇದಕ್ಕಾಗಿಯೇ ಪ್ರತಿ ತೆರಿಗೆದಾರನ ಪ್ಯಾನ್ ಖಾತೆಯ ಲಾಗಿನ್‌ನಲ್ಲಿರುವ ವಾರ್ಷಿಕ ಮಾಹಿತಿಯ ರಿಟರ್ನ್ಸ್ (ಎಐಆರ್) ಹಾಗೂ 'ಫಾರಂ 26 ಎಎಸ್' ಅನ್ನು ರಿಟರ್ನ್ಸ್ ಸಲ್ಲಿಸುವ ಮೊದಲೇ ಪರಾಮರ್ಶಿಸಬೇಕು. ಅವುಗಳಲ್ಲಿ ಕಂಡುಬರುವ ಆದಾಯಕ್ಕೂ ನೀವು ಘೋಷಿಸುವ ಆದಾಯಕ್ಕೂ ವ್ಯತ್ಯಾಸ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ರಿಟರ್ನ್ಸ್ ಸಲ್ಲಿಸಬೇಕಿದೆ. ಒಂದು ವೇಳೆ ನಿಮ್ಮದಲ್ಲದ ಆದಾಯದ ಮಾಹಿತಿ, ಟಿಡಿಎಸ್ ಮೊತ್ತ ನಿಮ್ಮ ಖಾತೆಯಲ್ಲಿ ತಪ್ಪಾಗಿ ಜಮಾ ಆಗಿರುವುದು ಕಂಡುಬಂದರೆ ಅಂತಹ ಆದಾಯವನ್ನಾಗಲಿ ಅದಕ್ಕೆ ಸಂಬಂಧಿಸಿದ ಟಿಡಿಎಸ್ ಮೊತ್ತವನ್ನಾಗಲಿ ರಿಟರ್ನ್ಸ್‌ನಲ್ಲಿ ಘೋಷಿಸಬಾರದು. ಸಂಬಂಧಿತ ಜಮಾದಾರರಿಗೆ ಅಂತಹ ತಪ್ಪು ಮಾಹಿತಿ ಸರಿಪಡಿಸುವಂತೆ ಪತ್ರ ವ್ಯವಹಾರ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಬೇಕು. ಅದನ್ನು ದಾಖಲಿಸಿಟ್ಟುಕೊಳ್ಳುವುದು ಒಳಿತು.

ರಿಟರ್ನ್ಸ್ ಸಲ್ಲಿಕೆ ಹೇಗೆ? : ತೆರಿಗೆದಾರರೇ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇತರೆ ಮೂಲಗಳಿಂದ ಆದಾಯ ಇದ್ದಾಗ ಹಾಗೂ ಅದಕ್ಕೆ ಸಂಬಂಧಿಸಿ ಇರುವ ವಿನಾಯಿತಿ, ಅನ್ವಯವಾಗುವ ಕಾನೂನಿನ ಕೆಲವು ಕ್ಲಿಷ್ಟಕರ ಅಂಶಗಳು ಎದುರಾಗುತ್ತವೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ರಿಟರ್ನ್ಸ್ ಸಲ್ಲಿಸುವಾಗ ಕೆಲವು ಲೋಪಗಳಾಗುವ ಸಾಧ್ಯತೆ ಇರುತ್ತದೆ. ಅಂತಹ ವೇಳೆ ಪರಿಣಿತ ತೆರಿಗೆ ಸಲಹೆಗಾರರು ಅಥವಾ ಲೆಕ್ಕ ಪರಿಶೋಧಕರನ್ನು ಸಂಪರ್ಕಿಸಬಹುದು.



ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

- ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು, ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಟ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20.(9880453464)

ಅನುಬಂಧಗಳು ಭಾಗ-1 : ಮಾದರಿ ದಾವಾ ಅರ್ಜಿ ನ್ಯಾಯಾಲಯದ ನೋಟೀಸ್ ಹಾಗೂ ಅರ್ಜಿ ಸಾಕ್ಷ್ಯ ಹೇಳಿಕೆಯ ನಮೂನೆಗಳು

....ಹಿಂದಿನ ಸಂಚಿಕೆಯ 6ನೇ ಪುಟದಿಂದ ಮುಂದುವರೆದಿದೆ

1. ಮಾದರಿ ಸ್ಥಿರಾಸ್ತಿ ಸಾಲದ ದಾವಾ ಅರ್ಜಿ.
2. ಮಾದರಿ ಜಾಮೀನು ಸಾಲದ ಅರ್ಜಿ
2. ಮಾದರಿ ನ್ಯಾಯಾಲಯದ ನೋಟೀಸು.
3. ನ್ಯಾಯಾಲಯಕ್ಕೆ ಸಲ್ಲಿಸಲು ಸ್ಥಿರಾಸ್ತಿ ಸಾಲದ ಲಿಖಿತ ಸಾಕ್ಷ್ಯ ಹೇಳಿಕೆಯ ಮಾದರಿ
4. ನ್ಯಾಯಾಲಯಕ್ಕೆ ಸಲ್ಲಿಸಲು ಜಾಮೀನು ಸಾಲದ ಲಿಖಿತ ಸಾಕ್ಷ್ಯ ಹೇಳಿಕೆಯ ಮಾದರಿ

(ಮಾದರಿ ಸ್ಥಿರಾಸ್ತಿ ಸಾಲದ ದಾವಾ ಅರ್ಜಿ)

ಸಹಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು /
ಸಹಾಯಕ ನಿಬಂಧಕರು, ಬೆಂಗಳೂರು ಇವರ ನ್ಯಾಯಾಲಯದಲ್ಲಿ

1959 ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ 70 ರನ್ವಯ

ದಾವಾ ಅರ್ಜಿ

ದಾವಾ ಕ್ರಮ ಸಂಖ್ಯೆ : / /2015-2016

ಅರ್ಜಿದಾರರು ಎದುರು ವಿರುದ್ಧ ಅರ್ಜಿದಾರರು

ಪ್ರಧಾನ ವ್ಯವಸ್ಥಾಪಕರು / ಕಾರ್ಯದರ್ಶಿ

.....ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ.,

.....ಶಾಖೆ

.....ಸಂಘ / ಕೋ-ಆಪರೇಟಿವ್ ಬ್ಯಾಂಕಿನ ಪರವಾಗಿ ಅಧಿಕಾರ
ಹೊಂದಿರುವ ಮೇಲ್ಕಂಡ ಅರ್ಜಿದಾರರು ಹೇಳಿಕೊಳ್ಳುವುದೇನೆಂದರೆ:

1. ಮೇಲ್ಕಂಡ ಸಂಘ / ಬ್ಯಾಂಕು ಸಹಕಾರ ಸಂಘಗಳ ಕಾಯ್ದೆಯಡಿ
ನೋಂದಾಯಿಸಲ್ಪಟ್ಟಿರುತ್ತದೆ ಹಾಗೂ ಸಹಕಾರ ಸಂಘಗಳ ಸಹಾಯಕ /
ಉಪ/ ಜಂಟಿ /ಅಪರ ನಿಬಂಧಕರು ಇವರ ಸರಹದ್ದಿಗೆ ಒಳಪಟ್ಟಿರುತ್ತೆ.

2. ಎದುರು ಅರ್ಜಿದಾರರು ಸಂಘದ / ಕೋ-ಆಪರೇಟಿವ್
ಬ್ಯಾಂಕಿನ ಸದಸ್ಯ / ಸಹಸದಸ್ಯ / ನಾಮ ಮಾತ್ರ ಸದಸ್ಯರಾಗಿರುತ್ತಾರೆ.
ಶ್ರೀಮತಿ/ಶ್ರೀ..... ರವರು ದಿ.....

ರಂದು ರೂ.....=00 (ರೂಪಾಯಿ

.....) ರೂಪಾಯಿಗಳನ್ನು ನಮ್ಮ ಸಂಘದ / ಬ್ಯಾಂಕಿನ

..... ಶಾಖೆಯಲ್ಲಿ ಶೇ ಸಾಲಿಯಾನ% ರಂತೆ ಬಡ್ಡಿ

ಮತ್ತು ಶೇಕಡ ಸಾಲಿಯಾನ% ರಂತೆ ಸುಸ್ತಿ ಬಡ್ಡಿ ಷರತ್ತಿನ ಮೇಲೆ

ಬ್ಯಾಂಕ್ ಬೈಲಾ ಮತ್ತು ರೂಲ್ಸ್ ಅನುಸರಿಸಿ ಸ್ಥಿರಾಸ್ತಿ ಸಾಲ ಪಡೆದಿರುತ್ತಾರೆ.

ಸಾಲವನ್ನು ಸಕಾಲದಲ್ಲಿ ಪಾವತಿಸುವುದಾಗಿ ಈ ಸಾಲಕ್ಕೆ ಭದ್ರತೆಯಾಗಿ
ಅನುಬಂಧ-2 ರಲ್ಲಿ ತೋರಿಸಿರುವ ಸ್ಥಿರಾಸ್ತಿಯನ್ನು, ಹಕ್ಕು ಪತ್ರಗಳನ್ನು
ಒತ್ತೆಯಿಡುವ ಪತ್ರ ಯಾ ಡೆಪಾಸಿಟ್ ಆಫ್ ಟೈಟಲ್ ಡೀಡ್ಸ್ ಮೂಲಕ
ಸಂಘಕ್ಕೆ /ಬ್ಯಾಂಕಿಗೆ ನೋಂದಾಯಿತ ಆಡಮಾನ ಮಾಡಿರುತ್ತಾರೆ, ಮತ್ತು
ಆನ್ ಡಿಮಾಂಡ್ ಪ್ರೋನೋಟ್ / ಪ್ರಾಮಿಸರಿ ನೋಟ್ / ಕರಾರು
ಪತ್ರವನ್ನು ಬರೆದು ಕೊಟ್ಟಿರುತ್ತಾರೆ.

3. ಈ ಸಾಲಕ್ಕೆ 2ನೇ ಮತ್ತು 3ನೇ ಎದುರು ಅರ್ಜಿದಾರರು 1ನೇ ಎದುರು
ಅರ್ಜಿದಾರರಿಗೆ ಜಾಮೀನು ಪತ್ರದ ಷರತ್ತು ಪ್ರಕಾರ ಅವರ ಸ್ವಂತ
ಮತ್ತು ಪ್ರತ್ಯೇಕ ಜವಾಬ್ದಾರಿ ಮೇಲೆ ಅನುಬಂಧ-1 ರಲ್ಲಿ ತೋರಿಸಿರುವ
ಮೊಬಲಗನ್ನು ಪಾವತಿ ಮಾಡಲು ಬದ್ಧರಾಗಿರುತ್ತಾರೆ.

4. ಎದುರು ಅರ್ಜಿದಾರರು ಪತ್ರದ ಷರತ್ತು ಪ್ರಕಾರ ಸಾಲವನ್ನು ಮರುಪಾವತಿ
ಮಾಡದೆ ತಪ್ಪಿದ ತಾರೀಖು ಲಾಗಾಯಿತು ವ್ಯಾಜ್ಯಕ್ಕೆ
ಕಾರಣ ಉಂಟಾಗಿರುತ್ತದೆ. ಆದ್ದರಿಂದ ಆಡಳಿತ ಮಂಡಳಿಯು ದಿನಾಂಕ
.....ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನ
ಸಂ.....ರ ಪ್ರಕಾರ ಸದರಿಯವರ ಮೇಲೆ ಕಾನೂನು ಕ್ರಮ ಜಾರಿಮಾಡಿ
ಸಾಲ ವಸೂಲಿ ಮಾಡಲು ತೀರ್ಮಾನಿಸಲಾಯಿತು.

ಅನುಬಂಧ-1

ಎದುರು ಅರ್ಜಿದಾರರು ದಿನಾಂಕ:-.....ಕ್ಕೆ ಈ ಕೆಳಕಂಡ
ಮೊಬಲಗನ್ನು ಪಾವತಿ ಮಾಡಲು ಬದ್ಧರಾಗಿರುತ್ತಾರೆ.

ಅಸಲು :

ಬಡ್ಡಿ :

ಸುಸ್ತಿ ಬಡ್ಡಿ :

ಅಂಚೆ ವೆಚ್ಚ :

ಕೋರ್ಟ್ ಫೀ :

ಇತರೆ ವೆಚ್ಚ :

ಒಟ್ಟು :

ಅನುಬಂಧ-2 :

ಅಡಮಾನ ಮಾಡಿರುವ ಸ್ಥಿರಾಸ್ತಿ ವಿವರ

.....

.....

.....

.....

ಚಕ್ಕುಬಂದಿ :

ಪೂರ್ವಕ್ಕೆ :

ಪಶ್ಚಿಮಕ್ಕೆ :

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಈಗಿರುವ ಶಾಖೆಯಲ್ಲಿ ಸ್ಥಳದ ಅಭಾವವಿರುವುದರಿಂದ ಶಾಖೆಯನ್ನು ಬಾಡಿಗೆಗೆ ಪಡೆದ ಹೊಸ ಕಟ್ಟಡಕ್ಕೆ ವರ್ಗಾಯಿಸಲು ನಿರ್ಧರಿಸಿದ್ದೇವೆ. ಹೊಸ ಕಟ್ಟಡದಲ್ಲಿ ಬಲವಾದ ಕೊಠಡಿ ಮತ್ತು ಉದ್ಯೋಗಿಗಳಿಗೆ ನಿವೇಶನಗಳನ್ನು ನಿರ್ಮಿಸಲು ಬಯಸುತ್ತೇವೆ. ಶಾಖೆಯ ಕಟ್ಟಡದಲ್ಲಿ ಉದ್ಯೋಗಿಗಳ ನಿವೇಶನದ ವ್ಯವಸ್ಥೆ ಮಾಡಬಹುದೇ?

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ.

ಉತ್ತರ : ನಿವೇಶನಗಳಿಗೆ ಪ್ರತ್ಯೇಕ ಪ್ರವೇಶ ದ್ವಾರವಿದ್ದು ಶಾಖೆಯ ಭದ್ರತೆಗೆ ಏನೂ ತೊಂದರೆ ಇಲ್ಲದಿದ್ದರೆ, ಶಾಖೆಯಿರುವ ಕಟ್ಟಡದಲ್ಲಿ ಉದ್ಯೋಗಿಗಳಿಗೆ ನಿವೇಶನ ಒದಗಿಸಬಹುದು.

02. ನಮ್ಮ ಒಬ್ಬ ಗ್ರಾಹಕ ರಾಷ್ಟ್ರೀಕೃತ ಬ್ಯಾಂಕಿನಿಂದ ಗೃಹ ನಿರ್ಮಾಣ ಸಾಲ ಪಡೆದು, ನಿರ್ಮಾಣ ಪೂರ್ಣವಾದ ನಂತರ ಆ ಮನೆಯಲ್ಲಿ ವಾಸಿಸುತ್ತಿದ್ದಾನೆ. ರಾಷ್ಟ್ರೀಕೃತ ಬ್ಯಾಂಕಿನ ಬಡ್ಡಿದರ ಕಡಿಮೆ ಇದ್ದರೂ, ಗ್ರಾಹಕ ತನ್ನ ಗೃಹಸಾಲವನ್ನು ನಮ್ಮ ಬ್ಯಾಂಕಿಗೆ ವರ್ಗಾಯಿಸಲು (Take over) ಕೇಳಿಕೊಂಡಿದ್ದಾನೆ. ಆತ ಈಗಾಗಲೇ ಮನೆಯ ನಿರ್ಮಾಣದ ಕೆಲಸ ಪೂರ್ಣಗೊಳಿಸಿರುವುದರಿಂದ ಆ ಸಾಲವನ್ನು ಟೀಕ್ ಒವರ್ ಮಾಡಿದ ನಂತರ ನಮ್ಮಲ್ಲಿ ಸಾಲವನ್ನು ಗೃಹ ನಿರ್ಮಾಣ ಸಾಲವೆಂದು ಪರಿಗಣಿಸಬಹುದೇ? ಸಾಲವನ್ನು ಬೇರೆ ಬ್ಯಾಂಕಿನಿಂದ ಟೀಕ್ ಒವರ್ ಮಾಡುವ ಮೊದಲು ಕೈಗೊಳ್ಳಬೇಕಾದ ಕ್ರಮಗಳೇನು?

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಾಗಲಕೋಟೆ ಜಿಲ್ಲೆ.

ಉತ್ತರ : ಬೇರೆ ಬ್ಯಾಂಕುಗಳಿಂದ ಸಾಲಗಳನ್ನು ಟೀಕ್ ಒವರ್ ಮಾಡುವ ಮುನ್ನ ಬ್ಯಾಂಕು ಒಂದು ನೀತಿಯನ್ನು ಕಾರ್ಯಗತಗೊಳಿಸಬೇಕು. ಯಾವ ಸಾಲಗಳನ್ನು ಟೀಕ್ ಒವರ್ ಮಾಡಬಹುದು, ಅಂತಹ ಸಾಲಗಳ ಮೇಲ್ವಿಚಾರಣೆ ಕಾರ್ಯವಿಧಾನ, ಸಾಲ ತ್ವರಿತವಾಗಿ (ಒಂದು ವರ್ಷದೊಳಗೆ) ಸುಸ್ತಿಯಾದರೆ ಸಿಬ್ಬಂದಿ ಹೊಣೆಗಾರಿಕೆಯ ಪರೀಕ್ಷೆ ಮೊದಲಾದ ವಿಷಯಗಳು ಟೀಕ್ ಒವರ್ ನೀತಿಯ ಭಾಗವಾಗಿರಬೇಕು. ಸಾಲವನ್ನು ಸ್ವಾಧೀನ ಪಡೆಯುವ ಮುನ್ನ ಪ್ರಸಕ್ತ ಬ್ಯಾಂಕಿನಿಂದ ಸಾಲಗಾರರ ಮತ್ತು ಸಾಲದ ಪೂರ್ಣ ವಿವರವನ್ನು ಪಡೆಯಬೇಕು.

ಸ್ವಾಧೀನಪಡಿಸಿಕೊಳ್ಳುವ ಸಾಲವು ಪ್ರಸಕ್ತ ಬ್ಯಾಂಕಿನಲ್ಲಿ ಸ್ಟಾಂಡರ್ಡ್ ಆಗಿರಬೇಕು. ಸಾಲ ಮರುಪಾವತಿಯ ಬಗ್ಗೆ ಖಾತರಿಯಾದರೆ, ಸಾಲವನ್ನು ಟೀಕ್ ಒವರ್ ಮಾಡಬಹುದು. ಸಾಲದ ಮೊತ್ತವನ್ನು ನೇರವಾಗಿ ರಾಷ್ಟ್ರೀಕೃತ ಬ್ಯಾಂಕಿಗೆ ರವಾನಿಸಿ ಅವರಿಂದ ಸಾಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕು. ಸಾಲವನ್ನು ಗೃಹಸಾಲವೆಂದು ಪರಿಗಣಿಸಬಹುದು.

03. ನಮಗೆ ತಿಳಿದಿರುವಂತೆ ಬ್ಯಾಂಕು ತನ್ನ ಠೇವಣಿದಾರರಿಗೆ ಪೂರ್ತಿ ಹಣ ಹಿಂತಿರುಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಭಾರತೀಯ ರಿಜರ್ವ್ ಬ್ಯಾಂಕು ಆ ಬ್ಯಾಂಕಿನ ಮೇಲೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 35 ಅಡಿಯಲ್ಲಿ ಡೈರೆಕ್ಷನ್ ಹಾಕುತ್ತದೆ. ಇತ್ತೀಚೆಗೆ ಒಂದು ಪಟ್ಟಣ ಸಹಕಾರ ಬ್ಯಾಂಕಿನ ಸಿ.ಆರ್.ಎ.ಆರ್. ಶೇ.12% ಇದ್ದರೂ ಆ ಬ್ಯಾಂಕಿನ ಮೇಲೆ ಡೈರೆಕ್ಷನ್ ವಿಧಿಸಲಾಗಿದೆ. ಸಿ.ಆರ್.ಎ.ಆರ್. ಪೂರಕವಾಗಿದೆ ಎಂದರೆ ಠೇವಣಿ ಹಿಂತಿರುಗಿಸಲು ಬೇಕಾದ ಮೊತ್ತ ಇದೆ ಎಂದು ಅರ್ಥವಾಗುತ್ತದೆ. ಹೀಗಿರುವಾಗ ಆ ಬ್ಯಾಂಕಿನ ಮೇಲೆ ಡೈರೆಕ್ಷನ್ ವಿಧಿಸಲು ಬೇರೆ ಕಾರಣ ಇರಬಹುದೇ? ನಮ್ಮ ತಿಳುವಳಿಕೆಗಾಗಿ ತಿಳಿಸಿ.

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಸಿ.ಆರ್.ಎ.ಆರ್.ನಲ್ಲಿ ಎರಡು ಭಾಗಗಳಿವೆ. ಮೂಲ ಬಂಡವಾಳ (ಟಯರ್ 1) ಮತ್ತು ಹೆಚ್ಚುವರಿ ಬಂಡವಾಳ (ಟಯರ್ 2). ಹೆಚ್ಚುವರಿ ಬಂಡವಾಳವು ಮೂಲ ಬಂಡವಾಳಕ್ಕಿಂತ ಅಧಿಕ ಇರುವಂತಿಲ್ಲ. ಹಾಗಾಗಿ, ಮೂಲ ಬಂಡವಾಳ ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಸಿ.ಆರ್.ಎ.ಆರ್ ಕೂಡಾ ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

ಆರ್ಥಿಕ ವರ್ಷ 2022-23ರ ನಂತರ ಮರುಮೌಲ್ಯಮಾಪನ ಮೀಸಲಿನ ಶೇ.45ರಷ್ಟನ್ನು ಮೂಲಬಂಡವಾಳ (ಟಯರ್ 1) ವೆಂದು ಪರಿಗಣಿಸಲು ರಿಜರ್ವ್ ಬ್ಯಾಂಕು ಒಪ್ಪಿಗೆ ನೀಡಿದೆ. ಹಾಗಾಗಿ, ಹಲವು ಪಟ್ಟಣ ಸಹಕಾರ ಬ್ಯಾಂಕುಗಳ ಸಿ.ಆರ್.ಎ.ಆರ್.ನಲ್ಲಿ ವೃದ್ಧಿ ಕಂಡಿದೆ. ಬ್ಯಾಂಕಿನ ಸ್ವಂತ ಬಂಡವಾಳ (ನೆಟ್‌ವರ್ಕ್)ವನ್ನು ಲೆಕ್ಕಹಾಕುವಾಗ ಮರುಮೌಲ್ಯಮಾಪನ ಮೀಸಲನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ.

ಆದ್ದರಿಂದ ಆ ಬ್ಯಾಂಕಿನ ಸ್ವಂತ ಬಂಡವಾಳ ಋಣಾತ್ಮಕವಾದಲ್ಲಿ ಬ್ಯಾಂಕು ಪೂರ್ಣ ಠೇವಣಿ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ ಎಂಬುದು ರಿಜರ್ವ್ ಬ್ಯಾಂಕಿನ ನಿರ್ಣಯ. ಹಾಗಾಗಿ, ಒಂದು ಪಟ್ಟಣ ಸಹಕಾರ ಬ್ಯಾಂಕಿನ ಸಿ.ಆರ್.ಎ.ಆರ್ ಧನಾತ್ಮಕವಾಗಿದ್ದರೂ, ಅದರ ಸ್ವಂತ ಬಂಡವಾಳ ಋಣಾತ್ಮಕವಾಗಿದ್ದಲ್ಲಿ ರಿಜರ್ವ್ ಬ್ಯಾಂಕು ಡೈರೆಕ್ಷನ್ ಹಾಕುವ ಸಾಧ್ಯತೆ ಇದೆ.

ಉತ್ತರಕ್ಕೆ

ದಕ್ಷಿಣಕ್ಕೆ :

ಈ ಮಧ್ಯೆ ಇರುವ ಪೂರ್ವ-ಪಶ್ಚಿಮ ಉತ್ತರ-ದಕ್ಷಿಣ ಮೀಟರು, ಈ ರೀತಿಯುಳ್ಳ ನಿವೇಶನ ಮತ್ತು ಸದರಿ ನಿವೇಶನದಲ್ಲಿ ಕಟ್ಟಿರುವ ಕಟ್ಟಡ ಸಹಿತವಾದ ಪೂರಾ ಸ್ಥಿರ ಸ್ವತ್ತು.

5. ಎದುರು ಅರ್ಜಿದಾರರು ಬರೆದು ಕೊಟ್ಟ ಸಾಲದ ಪತ್ರ ಹಾಗೂ ಇತರೆ ದೃಢೀಕೃತ ಪತ್ರಗಳನ್ನು ಈ ವಾಡ್ಯದ ಅರ್ಜಿಗೆ ಲಗತ್ತಿಸಿರುತ್ತದೆ.

6. ಕೋರ್ಟ್ ಫೀ ಮೊಬಲಗು ನಿಷ್ಕರ್ಷಿಸಲು ವಾಡ್ಯದ ಮೊಬಲಗು ರೂಪಾಯಿಗಳು ಆಗಿರುತ್ತದೆ ಮತ್ತು ಕಾನೂನು ಮೇರೆಗೆ.....ರೂಪಾಯಿಗಳು ಕೋರ್ಟ್ ಶುಲ್ಕವನ್ನು ಪಾವತಿಸಿ ವಾಡ್ಯದ ಅರ್ಜಿಗೆ ಲಗತ್ತು ಮಾಡಿರುತ್ತದೆ.

ಪ್ರಾರ್ಥನೆ : ಮೇಲ್ಕಂಡ ಸಾಲದ ಮೊಬಲಗನ್ನು ಮತ್ತು ಈ ಮೊಬಲಗಿನ ಮೇಲೆ ವಾಡ್ಯದ ತಾರೀಖು ಲಾಗಾಯಿತು ಪಾವತಿ ತಾರೀಖಿನವರೆಗೆ ಮೇಲ್ಕಂಡ ದರದಂತೆ ಆಗುವ ಬಡ್ಡಿಯನ್ನು ಮತ್ತು ಕೋರ್ಟ್ ಖರ್ಚನ್ನೂ ಸಹ ಎದುರು ಅರ್ಜಿದಾರರಿಗೆ ಸೇರಿದ ಅನುಬಂಧ-2ರಲ್ಲಿ ನಮೂದಿಸಿರುವ ಸ್ಥಿರಾಸ್ತಿ ಮತ್ತು ಇತರೆ ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಮತ್ತು ಮಾರಾಟದ ಮೂಲಕ ಸಾಲ ವಸೂಲಿ ಮಾಡಿಕೊಳ್ಳಲು ಆದೇಶಿಸಬೇಕೆಂದು ಪ್ರಾರ್ಥನೆ.

ಸ್ಥಳ :

ದಿನಾಂಕ :

ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ., ಪರವಾಗಿ

ಕಾರ್ಯದರ್ಶಿ/ಪ್ರಧಾನ ವ್ಯವಸ್ಥಾಪಕರು

(ಮುಂದಿನ ಸಂಚಿಕೆಗೆ...)



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬರ ಪೀಡಿತ ಊರಾಗಿರುವ ತುಮಕೂರು ಜಿಲ್ಲೆಯ ಪಾವಗಡಕ್ಕೆ 200 ಕಿ.ಮೀ ದೂರದ ತುಂಗ ಭದ್ರಾ ನದಿಯಿಂದ ಕುಡಿಯುವ ನೀರನ್ನು ಹರಿಸುವ ಈ ಯೋಜನೆ ಪೂರ್ಣ ಗೊಂಡಿದ್ದು ಪಾವಗಡ ಮಾತ್ರವಲ್ಲದೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ವಿಜಯನಗರದ ಕೂಡ್ಲಿಗೂ ತುಂಗ ಭದ್ರಾ ನೀರು ಹರಿಯಲಿದೆ.
- ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೀರುಗಳಲೆಯ ಗ್ರಾಮಸ್ಥರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ಅಲ್ಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಇದೀಗ ಪುನಶ್ಚೇತನಗೊಳಿಸಿದ್ದು, ಈ ವರ್ಷ 1 ರಿಂದ 10ನೇ ತರಗತಿವರೆಗೆ ಒಟ್ಟು 114 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
- ಆಕಸ್ಮಿಕ ಬೆಂಕಿಯಿಂದಾಗಿ ಮೂರು ವರ್ಷದ ಮಗಳನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿ ಡಿ. ಲೋಕೇಶಪ್ಪ ಅವರು ತಮ್ಮ ಮಗಳು ಹರ್ಷಾಲಿ ಶಿಕ್ಷಣಕ್ಕೆ ತಗಲುತ್ತಿದ್ದ ಮೊತ್ತದಿಂದ 1 ರಿಂದ 8 ನೇ ತರಗತಿಯ ಸುಮಾರು 600 ವಿದ್ಯಾರ್ಥಿಗಳಿಗೆ ಅಗತ್ಯ ಶಾಲಾ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ.
- ಬ್ರಿಟನ್ ಚುನಾವಣೆಯಲ್ಲಿ ಭಾರತೀಯ ಸಮುದಾಯದ ಮತದಾರರು

- ನಿರ್ಣಾಯಕವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಭಾರತ ಮೂಲದ 26 ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ವಿಶೇಷವಾಗಿದೆ.
- ಕಲುಷಿತ ನೀರಿನಲ್ಲಿ ಕಂಡು ಬರುವ ಮೆದುಳು ತಿನ್ನುವ ಅಮೀಬಾದಿಂದ 14 ವರ್ಷದ ಬಾಲಕನಿಗೆ ಉಂಟಾದ ಅನಾರೋಗ್ಯದಿಂದ ಮೃತಪಟ್ಟ ಘಟನೆ ಕೇರಳದ ಕೋಜಿಕೋಡ್‌ನಲ್ಲಿ ನಡೆದಿದೆ.
- ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡ ತಾಳಲಾರದೆ ಆಡಳಿತಾತ್ಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬೋರ್ಗ್ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಶ್ವಾದ್ಯಂತ ಚರ್ಚೆ ಹುಟ್ಟುಹಾಕಿದೆ. ಈ ರೋಬೋಟ್ ಅನ್ನು 2023ರಲ್ಲಿ ಅಲ್ಲಿನ ಗುಮಿ ನಗರ ಪಾಲಿಕೆಗೆ ನೇಮಕ ಮಾಡಿಕೊಳ್ಳಲಾಗಿತ್ತು.
- ಶಾಲಾ ಮಕ್ಕಳ ಬ್ಯಾಗಿನ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಮೊದಲರ್ಧ ವರ್ಷಕ್ಕೆ ಶೇ.50 ರಷ್ಟು ಪಠ್ಯ ಹಾಗೂ ನಂತರದ ಅರ್ಧ ಶೇ.50 ರಷ್ಟು ಪಠ್ಯದ ನಿಯಮ ಅನುಸರಿಸುವಂತೆ ಸೂಚನೆ ನೀಡಲಾಗಿದ್ದು, ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಶಿಬಿರಗಳು ಉಪಯುಕ್ತವಾಗಿವೆ : ಇಂದಿನ ದಿನಗಳಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಗ್ರಾಹಕರ ದತ್ತಾಂಶ ರಕ್ಷಣೆ ಸುರಕ್ಷತೆಗಾಗಿ ಸೈಬರ್ ರಕ್ಷಣೆ ಅತ್ಯಂತ ಅಗತ್ಯವಾಗಿದೆ. ಬ್ಯಾಂಕುಗಳ ಆಡಳಿತ ಮಂಡಳಿಗಳು ಈ ದಿಸೆಯಲ್ಲಿ ಅಗೃಹವಿರುವ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾಮಂಡಳ ನಡೆಸುತ್ತಿರುವ ತರಬೇತಿ ಶಿಬಿರಗಳು ಉಪಯುಕ್ತವಾಗಿವೆ.

► ಅರುಣಾ ಶಂಕರ್, ದಾವಣಗೆರೆ

ವಿಚಿತ್ರವಾಗಿದೆ : ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಒಟ್ಟು ರೂ.171 ಲಕ್ಷ ಕೋಟಿಗೆ ಅಧಿಕ ಸಾಲ ಮಾಡಿದೆ. ಈ ಹಿಂದೆ ಅಂದರೆ, 2014ರ ತನಕ ಇದ್ದ ಸರ್ಕಾರಗಳು ಮಾಡಿದ ಸಾಲ ಕೇವಲ 52 ಲಕ್ಷ ಕೋಟಿ ಮಾತ್ರವಾಗಿತ್ತು. ಅದರೂ ತಮ್ಮ ಸರ್ಕಾರದ ಕಾಲದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿದೆ ಎಂದು ಹೇಳಿಕೊಳ್ಳಲಾಗುತ್ತಿರುವುದು ವಿಚಿತ್ರವಾಗಿದೆ.

► ಮಹಾಂತೇಶ ಬಿರಾದಾರ, ಬಾಗಲಕೋಟೆ

ಸಂಪಾದಕರು :
ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.